

Kerala Gazette No. 11 dated 13th March 2018.

PART I

Section iii



ಕೇರಳ ಸರ್ಕಾರ

ಕಾನೂನು (ಶಾಸನ ರಚನೆ-ಎ) ಇಲಾಖೆ

ಅಧಿಸೂಚನೆ

ನಂಬ್ರ 6014/ಲೆಗ್. ಎ1/2017/ಕಾನೂನು. ತಿರುವನಂತಪುರಂ, 2017 ಮಾರ್ಚ್ 18,  
1192 ಮೀನ 4.  
1938 ಫಾಲ್ಗುಣ 27.

ಕೇರಳ ರಾಜ್ಯ ವಿಧಾನಸಭೆಯ ಈ ಕೆಳಗಿನ ಅಧಿನಿಯಮವನ್ನು ಸಾರ್ವಜನಿಕರ ತಿಳುವಳಿಕೆಗಾಗಿ ಈ ಮೂಲಕ ಪ್ರಕಟಿಸಲಾಗುವುದು. ವಿಧಾನಸಭೆ ಮಂಜೂರುಮಾಡಿದ ಮಸೂದೆಗೆ 2017, ಮಾರ್ಚ್ 18ನೇ ದಿನಾಂಕದಂದು ರಾಜ್ಯಪಾಲರ ಅನುಮತಿ ಲಭಿಸಿತು.

ರಾಜ್ಯಪಾಲರ ಆಜ್ಞಾಪ್ರಕಾರ,

ಬಿ. ಜಿ. ಹರೀಂದ್ರನಾಥ್,

ರಾಜ್ಯಪಾಲರ ಆಜ್ಞಾಪ್ರಕಾರ.

## 2017ರ 1ನೇ ಅಧಿನಿಯಮ

### 2017ರ ಕೇರಳ ಧನವಿನಿಯೋಗ ಅಧಿನಿಯಮ

2016-2017 ಆರ್ಥಿಕ ವರ್ಷದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಮತ್ತು ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸುವ

ಒಂದು

ಅಧಿನಿಯಮ

ಪೀಠಿಕೆ.—2016-2017 ಆರ್ಥಿಕ ವರ್ಷದ ಸೇವೆಗಳಿಗಾಗಿ ಕೇರಳ ರಾಜ್ಯ ಸಂಚಿತ ನಿಧಿಯಿಂದ ಕೆಲವು ಮೊತ್ತಗಳನ್ನು ಮತ್ತು ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸುವುದು ಅಗತ್ಯವಾದುದರಿಂದ;

ಭಾರತ ಗಣರಾಜ್ಯದ ಅರುವತ್ತೆಂಟನೇ ವರ್ಷದಲ್ಲಿ ಈ ಕೆಳಗಿನಂತೆ ಅಧಿನಿಯಮ ಮಾಡಲಾಗುವುದು:—

1. ಸಣ್ಣ ಹೆಸರು.—ಈ ಅಧಿನಿಯಮವನ್ನು 2017ರ ಕೇರಳ ಧನವಿನಿಯೋಗ ಅಧಿನಿಯಮವೆಂದು ಕರೆಯಬಹುದು.

2. 2016-2017 ಆರ್ಥಿಕ ವರ್ಷಕ್ಕೆ ಕೇರಳ ರಾಜ್ಯ ಸಂಚಿತ ನಿಧಿಯಿಂದ 8618,43,34,000 ರೂಪಾಯಿಗಳ ನೀಡುವಿಕೆ.—2016-2017 ಆರ್ಥಿಕ ವರ್ಷದಲ್ಲಿ ಉಂಟಾಗುವ ವಿವಿಧ ಖರ್ಚುಗಳನ್ನು ಭರಿಸುವುದಕ್ಕಾಗಿ ಅನುಸೂಚಿಯ (2)ನೇ ಕಾಲನಲ್ಲಿ ಹೇಳಿರುವ ಸೇವೆಗಳಿಗೆ ಹಾಗೂ ಉದ್ದೇಶಗಳಿಗೆ ಸಂಬಂಧಿಸಿ ಅನುಸೂಚಿಯ (3)ನೇ ಕಾಲನಲ್ಲಿ ಹೇಳಿರುವುದಕ್ಕಿಂತ ಮೀರದ ಹಾಗೂ ಒಟ್ಟು ಎಂಟು ಸಾವಿರದ ಆರುನೂರ ಹದಿನೆಂಟು ಕೋಟಿ ನಲವತ್ತಮೂರು ಲಕ್ಷದ ಮೂವತ್ತನಾಲ್ಕು ಸಾವಿರ ರೂಪಾಯಿಗಳಷ್ಟಾಗುವ ಮೊತ್ತಗಳನ್ನು ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡಬಹುದಾಗಿದೆ ಹಾಗೂ ವಿನಿಯೋಗಿಸಬಹುದಾಗಿದೆ.

3. ಧನವಿನಿಯೋಗ.—ಈ ಅಧಿನಿಯಮದ ಪ್ರಕಾರ ಕೇರಳ ರಾಜ್ಯ ಸಂಚಿತ ನಿಧಿಯಿಂದ ನೀಡುವುದಕ್ಕೆ ಹಾಗೂ ವಿನಿಯೋಗಿಸುವುದಕ್ಕೆ ಅಧಿಕೃತಗೊಳಿಸಿರುವ ಮೊತ್ತಗಳನ್ನು 2016-2017 ಆರ್ಥಿಕ ವರ್ಷಕ್ಕೆ ಸಂಬಂಧಿಸಿ ಅನುಸೂಚಿಯಲ್ಲಿ ಹೇಳಿರುವ ಸೇವೆಗಳಿಗೆ ಹಾಗೂ ಉದ್ದೇಶಗಳಿಗೆ ವಿನಿಯೋಗಿಸತಕ್ಕದ್ದು.

# ಅಂತಿಮ

## ೨ ಹೆಚ್ಚಿನ 3ನೇ ಲೆಕ್ಕನೋಟದ ವಿವರ

(1)	(2)	(3)	(4)	(5)	(6)
ವಿವರ	ನೋಟದ ಹೆಚ್ಚಿನ ವಿವರ	ಒಟ್ಟು ನೋಟದ ಹೆಚ್ಚಿನ ವಿವರ	ಒಟ್ಟು ನೋಟದ ಹೆಚ್ಚಿನ ವಿವರ	ಒಟ್ಟು ನೋಟದ ಹೆಚ್ಚಿನ ವಿವರ	ಒಟ್ಟು ನೋಟದ ಹೆಚ್ಚಿನ ವಿವರ
1	I ಆದೇಶದ ಅಡಿಯಲ್ಲಿ	1,19,49,000	..	1,19,49,000	
2	II ಆದೇಶದ ಅಡಿಯಲ್ಲಿ ನೋಟದ ಹೆಚ್ಚಿನ ವಿವರ	..	18,92,63,000	18,92,63,000	
3	III ಆದೇಶದ ಅಡಿಯಲ್ಲಿ	12,14,05,000	1,47,23,000	13,61,28,000	
4	IV ಆದೇಶದ ಅಡಿಯಲ್ಲಿ	14,55,78,000	.	14,55,78,000	
5	V ಆದೇಶದ ಅಡಿಯಲ್ಲಿ	35,84,06,000	43,45,000	36,27,51,000	
6	VI ಆದೇಶದ ಅಡಿಯಲ್ಲಿ	3,88,89,000	..	3,88,89,000	
7	VIII ಆದೇಶದ ಅಡಿಯಲ್ಲಿ	8,00,98,000	..	8,00,98,000	

	ಅ	ಆ			
8	IX ವಾಹನ ತೆರಿಗೆಗಳು	ಕಂದಾಯ	7,50,00,000	..	7,50,00,000
9	ಸಾಲಬಾಧ್ಯತೆಗಳು	ಕಂದಾಯ	..	4,37,21,000	4,37,21,000
10	X ಖಜಾನೆಗಳು ಹಾಗೂ ಲೆಕ್ಕಪತ್ರಗಳು	ಕಂದಾಯ	32,83,000	..	32,83,000
11	XI ಜಿಲ್ಲಾಡಳಿತ ಹಾಗೂ ವಿವಿಧೋದ್ದೇಶಗಳು	ಕಂದಾಯ	62,91,47,000	..	62,91,47,000
12	XII ಫೋಲೀಸು	ಕಂದಾಯ	44,93,27,000	..	44,93,27,000
13	XIII ಜೈಲುಗಳು	ಬಂಡವಾಳ	1,000	..	1,000
14	XIV ಸ್ವೀಚನರಿ, ಮುದ್ರಣ ಹಾಗೂ ಇತರ ಆಡಳಿತ ಸೇವೆಗಳು	ಕಂದಾಯ	5,41,40,000	..	5,41,40,000
15	XV ಸಾರ್ವಜನಿಕ ಕಾಮಗಾರಿ	ಕಂದಾಯ	50,25,25,000	..	50,25,25,000
16	XVI ಪಿಂಚಣಿ ಹಾಗೂ ವಿವಿಧೋದ್ದೇಶ	ಕಂದಾಯ	158,49,00,000	..	158,49,00,000
		ಬಂಡವಾಳ	751,57,38,000	3,59,11,000	755,16,49,000
		ಕಂದಾಯ	857,61,00,000	3,60,13,000	861,21,13,000

17. XVII	ಶಿಕ್ಷಣ, ಶ್ರೇಷ್ಠ, ಕಲೆ ಹಾಗೂ ಸಂಸ್ಕೃತಿ	ಕಂದಾಯ ಬಂಡವಾಳ	495,67,25,000 65,87,85,000	.. ..	495,67,25,000 65,87,85,000
B XVIII	ವೈದ್ಯಕೀಯ ಹಾಗೂ ಸಾರ್ವಜನಿಕ ಆರೋಗ್ಯ	ಕಂದಾಯ ಬಂಡವಾಳ	290,11,17,000 5,000	.. 1,80,000	290,11,17,000 1,85,000
B XIX	ಕುಟುಂಬ ಕಲ್ಯಾಣ	ಕಂದಾಯ	..	1,30,000	1,30,000
B XX	ನೀರು ಸರಬರಾಜು ಹಾಗೂ ಶುಚೀಕರಣ	ಕಂದಾಯ	44,00,00,000	..	44,00,00,000
21. XXII	ನಗರಾಭಿವೃದ್ಧಿ	ಕಂದಾಯ	168,00,00,000	..	168,00,00,000
22. XXIII	ವಾರ್ತಾಪ್ರಸಾರ ಹಾಗೂ ಪ್ರಚಾರ	ಬಂಡವಾಳ ಕಂದಾಯ	70,48,89,000 19,44,01,000	.. ..	70,48,89,000 19,44,01,000
23. XXIV	ಕಾರ್ಮಿಕ ಹಾಗೂ ಕಾರ್ಮಿಕ ಕಲ್ಯಾಣ	ಕಂದಾಯ ಬಂಡವಾಳ	122,50,31,000 13,75,00,000	.. ..	122,50,31,000 13,75,00,000
24. XXV	ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ ಇತರ ಹಿಂದುಳಿದ ವರ್ಗಗಳು/ ಅಲ್ಪಸಂಖ್ಯಾತರ ವಿಭಾಗಗಳು ಮೊದಲಾದವರ ಕಲ್ಯಾಣ	ಕಂದಾಯ ಕಂದಾಯ ಬಂಡವಾಳ	47,75,00,000 89,55,39,000	.. ..	47,75,00,000 89,55,39,000

ಕ್ರ. ಸಂ.	ವಿವರಣೆ	ಅಂಶ	ಒಟ್ಟು	
1	XXVI ಪ್ರಕೃತಿ ವಿಶೋಪದಿಂದುಂಟಾಗುವ ಸಜ್ಜೆ ಪರಿಹಾರಕ್ಕೆ ಕಂದಾಯ	36,03,97,000	..	36,03,97,000
2	XXVIII ವಿವಿಧ ಆರ್ಥಿಕ ಸೇವೆಗಳ ಕಂದಾಯ	23,60,000	..	23,60,000
		ಬಂಡವಾಳ	729,53,00,000	729,53,00,000
3	XXIX ಕೃಷಿ ಕಂದಾಯ	240,17,81,000	..	240,17,81,000
		ಬಂಡವಾಳ	202,37,99,000	202,37,99,000
4	XXX ಆಹಾರ ಕಂದಾಯ	69,11,00,000	..	69,11,00,000
		ಬಂಡವಾಳ	12,46,12,000	12,46,12,000
5	XXXI ಮೃಗಸಂರಕ್ಷಣೆ ಕಂದಾಯ	16,32,54,000	..	16,32,54,000
		ಬಂಡವಾಳ	10,60,04,000	10,60,04,000
6	XXXII ಹೈನುಗಾರಿಕೆ ಕಂದಾಯ	10,10,00,000	..	10,10,00,000
7	XXXIII ಮೀನುಗಾರಿಕೆ ಕಂದಾಯ	71,45,63,000	..	71,45,63,000
		ಬಂಡವಾಳ	89,27,74,000	89,27,74,000
8	XXXIV ಅರಣ್ಯ ಕಂದಾಯ	3,02,02,000	..	3,02,02,000
		ಬಂಡವಾಳ	83,40,000	83,40,000
9	XXXV ಪಂಚಾಯತು ಕಂದಾಯ	53,16,37,000	..	53,16,37,000
		ಬಂಡವಾಳ	129,17,11,000	129,17,11,000

೩ XXXVI	ಗ್ರಾಮಾಭಿವೃದ್ಧಿ	ಕಂದಾಯ	50,00,00,000	..	50,00,00,000
		ಬಂಡವಾಳ	8,31,000	..	8,31,000
೪ XXXVII	ಕೈಗಾರಿಕೆಗಳು	ಕಂದಾಯ	55,22,56,000	26,000	55,22,82,000
		ಬಂಡವಾಳ	333,04,74,000	..	333,04,74,000
೫ XXXVIII	ನೀರಾವರಿ	ಕಂದಾಯ	22,54,79,000	..	22,54,79,000
		ಬಂಡವಾಳ	24,55,67,000	1,34,13,000	25,89,80,000
೬ XXXIX	ವಿದ್ಯುಚ್ಛಕ್ತಿ ಯೋಜನೆಗಳು	ಕಂದಾಯ	24,00,00,000	..	24,00,00,000
		ಬಂಡವಾಳ	34,28,39,000	..	34,28,39,000
೭ XL	ಸಾರಿಗೆ	ಕಂದಾಯ	2,50,00,000	..	2,50,00,000
		ಬಂಡವಾಳ	731,09,73,000	..	731,09,73,000
೮ XLII	ಪ್ರವಾಸೋದ್ಯಮ	ಕಂದಾಯ	3,44,11,000	..	3,44,11,000
೯ XLIV	ವಿವಿಧ ಸಾಲಗಳು ಹಾಗೂ ಮುಂಗಡಗಳು	ಬಂಡವಾಳ	227,64,29,000	..	227,64,29,000
೧೦ XLVI	ಸಾಮಾಜಿಕ ಭದ್ರತೆ ಹಾಗೂ ಕ್ಷೇಮ	ಕಂದಾಯ	1891,21,40,000	..	1891,21,40,000
		ಬಂಡವಾಳ	69,33,98,000	..	69,33,98,000
			<b>8584,66,09,000</b>	<b>33,77,25,000</b>	<b>8618,43,34,000</b>
			<b>ಒಟ್ಟು</b>		